

ಮೊದಲ ಅನುವಾದ ಮತ್ತು ಮೂರು ಬೆತ್ತದ ಏಟುಗಳು!



ಮಲಯಾಳಂ ಹಾಗೂ ಕನ್ನಡ ಸಾಹಿತ್ಯದ ನಡುವಿನ
ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿರುವ ಕೆ.ಕೆ. ಗಂಗಾಧರನ್
ಅವರಿಗೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಯ
ಸಮ್ಮಾನ. 'ಮಲಯಾಳಂ ಕಥೆಗಳು' ಕೃತಿಗೆ 2023ರ ಸಾಲಿನ
ಅನುವಾದ ಪ್ರಶಸ್ತಿ ಸಲ್ಲುವುದರೊಂದಿಗೆ ಗಂಗಾಧರನ್ ಅವರ
ಸುಮಾರು ನಾಲ್ಕು ದಶಕಗಳ ಅನುವಾದ ಪ್ರಕ್ರಿಯೆಗೆ ಮಹತ್ವದ
ಮನ್ನಣೆ ದೊರಕಿದಂತಾಗಿದೆ. ಈ ಸಂದರ್ಭದಲ್ಲಿ ಗಂಗಾಧರನ್
ಅವರೊಂದಿಗೆ **ಮಯೂರ** ನಡೆಸಿದ ಮಾತುಕತೆ ಇಲ್ಲಿದೆ.

ಫೋಟೋ: ಎಂ.ಎಸ್. ಮಂಜುನಾಥ್